

ಬೆಂಗಳೂರಿನ ಕಬ್ಬನ್ ಪಾರ್ಕ್ ಸಮೀಪದಲ್ಲಿರುವ ಗಾಂಧಿ ಪ್ರತಿಮೆಯ ಪಕ್ಕಿನೋಟ. ಈ ಚಿತ್ರ ಆಧುನಿಕ ಸಂದರ್ಭದಲ್ಲಿ ಗಾಂಧಿ ನಮ್ಮೊಂದಿಗೆ ಉಳಿದಿರುವುದು ಯಾವ ರೂಪದಲ್ಲಿ ಎನ್ನುವುದನ್ನು ಸಂಕೇತಿಸುವಂತಿದೆ.



ದೇವರ ಅಸ್ತಿತ್ವದ ಕುರಿತು ಮಾತನಾಡುವಾಗ ಶಿವರಾಮ ಕಾರಂತರು, ನಮ್ಮ ಅಳತೆಯನ್ನು ಮೀರಲಾಗದ ದೇವರು ಎನ್ನುವ ನಿಲುವಿಗೆ ಬರುತ್ತಾರೆ. ಈ ವಿಶ್ಲೇಷಣೆ ಮಹಾತ್ಮ ಗಾಂಧಿಗೂ ಹೊಂದುತ್ತದೆ. 'ಗಾಂಧಿ ಎಂದರೇನು?' ಎನ್ನುವ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಗಾಂಧಿ ವಿಶ್ಲೇಷಣೆಗೆ ದಕ್ಕುವಂತಹ ವ್ಯಕ್ತಿತ್ವವಲ್ಲ; ನಮ್ಮ ಅನುಭವಕ್ಕೆ ದಕ್ಕುವಂತಹದು. ಬಹುತೇಕ ಸಂದರ್ಭಗಳಲ್ಲಿ ಗಾಂಧಿ ಎನ್ನುವ ಪರಿಕಲ್ಪನೆ ಕುರುಡರು ಮುಟ್ಟಿದ ಅನೆಯ ಕಥೆಯೇ ಸರಿ. ಅನುಸರಣೀಯ ಮಾದರಿಯಾಗಿ ಜೀವನದ ಭಾಗವಾಗುವುದಕ್ಕಿಂತಲೂ ಮಿಗಿಲಾಗಿ ಬೆರಗಾಗಿ ಬೆಡಗಾಗಿ ಎಟುಕಲಾರದ ಮೌಲ್ಯವಾಗಿ ಗಾಂಧಿ ಉಳಿದಿರುವುದೇ ಹೆಚ್ಚು. ಯಾಕೆ ಹೀಗೆ? ಈ ತಲೆಮಾರಿಗೆ ಗಾಂಧಿ ಅನುಸರಿಸಲಾಗದ ವ್ಯಕ್ತಿತ್ವವೆ ಅಥವಾ ಯುವ ಕಣ್ಣುಗಳಿಗೆ ಗಾಂಧಿ ಅಪ್ರಸ್ತುತರಾಗಿ ಕಾಣಿಸುತ್ತಿದ್ದಾರೆಯೇ? ಇಂಥ ಪ್ರಶ್ನೆಗಳ ಮೂಲದಲ್ಲೇ ಗಾಂಧಿಯ ಸೆಳೆತ ಇರುವಂತಿದೆ. ಸಮಕಾಲೀನ ಜಗತ್ತು ಗಾಂಧಿಯಿಂದ ದೂರ ದೂರ ಹೋದಂತೆ ಭಾಸವಾಗುತ್ತಿದ್ದರೂ, ಯಾವುದೋ ರೂಪದಲ್ಲಿ ಗಾಂಧಿ ನಮಗರಿವಿಲ್ಲದೆಯೇ ನಮ್ಮ ನಡುವೆಯಿದ್ದಾರೆ. ಸಮಕಾಲೀನ ವಿರೋಧಾಭಾಸಗಳ ನಡುವೆ ಅರಿವಿನ ಉಳಿವಿನ ಕಾಲುಹಾದಿಗಳನ್ನು ನಮ್ಮೆದುರು ತೆರೆಯುತ್ತಲೇ ಇದ್ದಾರೆ. 152ನೇ 'ಗಾಂಧಿ ಜಯಂತಿ' ಸಂದರ್ಭದಲ್ಲಿ, ಮಹಾತ್ಮನೊಂದಿಗಿನ ಅನುಸಂಧಾನದ ನಾಲ್ಕು ವಿಭಿನ್ನ ಪ್ರಯತ್ನಗಳು ಇಲ್ಲಿವೆ. ಈ ಪ್ರಯತ್ನಗಳು ಗಾಂಧಿಯ ವ್ಯಕ್ತಿತ್ವವನ್ನೋ ಪ್ರಸ್ತುತತೆಯನ್ನೋ ಕಟ್ಟಿಕೊಡುವ ಪ್ರಯತ್ನಗಳಾಗಿರದೆ, ಖಾಸಗಿ ಅನುಭವಗಳ ಮೂಲಕವೇ ಭಾರತೀಯ ಮಣ್ಣು ಕಂಡ ಅನನ್ಯ ಚೇತನವನ್ನು ಅರ್ಥ ಮಾಡಿಕೊಳ್ಳುವ ಹಂಬಲಗಳಾಗಿವೆ.